

ಸಿದ್ಧತೆಯ ಮೇಲೆ ಪ್ರವಾಸದ ಯಶಸ್ಸು!

ಸಿದ್ಧತೆ ಚೆನ್ನಾಗಿದ್ದರೆ
ಪ್ರವಾಸ ಹೆಚ್ಚುಕಡಿಮೆ
ಯಶಸ್ವಿಯಾದಂತೆಯೇ.
ಮಾನಸಿಕ ಒತ್ತಡ
ನಿವಾರಿಸಿಕೊಳ್ಳುವ
ಪ್ರಕ್ರಿಯೆಯೂ ಆಗಿರುವ
ಪ್ರವಾಸ ಸರಾಗವಾಗಲಿಕ್ಕೆ
ಮುನ್ನೆಚ್ಚರಿಕೆಗಳು ಅಗತ್ಯ.

■ ಉಮಾ ಅನಂತ್

ಮಕ್ಕಳಿಗೆ ಇದೀಗ ಬೇಸಿಗೆ ರಜೆ. ಶಾಲೆ, ಹೋಮ್‌ವರ್ಕ್, ಟ್ಯೂಷನ್, ಓದು... ಎಲ್ಲದಕ್ಕೂ ಕೊಂಚ ಬ್ರೇಕ್. ಈ ರಜೆಯನ್ನು ಮಜವಾಗಿ ಕಳೆಯಬೇಕೆಂಬ ಹಂಬಲ ಮಕ್ಕಳದ್ದು. ಮಕ್ಕಳ ಜೊತೆ ಮನೆಮಂದಿಯೆಲ್ಲ ಪ್ರವಾಸ ಹೋದರೆ ಹೇಗೆ ಎಂಬ ಆಲೋಚನೆ ಹಿರಿಯರದ್ದು.

ಪ್ರವಾಸ ಎಂದರೆ ಯಾವತ್ತಿಗೂ ಮಕ್ಕಳಿಗೆ ಒಂದು ರೀತಿಯ ಪುಳಕ, ಕುತೂಹಲ. ಹೊಸ ಜಾಗವನ್ನು ನೋಡುವ ಕಾತರ, ಖುಷಿ ಖುಷಿಯಾಗಿ ಕಾಲ ಕಳೆಯುವ ಆತುರ. ಕುಟುಂಬದ ಸದಸ್ಯರ ಜೊತೆಗೆ ಸಾಮರಸ್ಯದಿಂದ ಬೆರೆಯುವ ಸುಂದರ ಸುಮಧುರ ಸಮಯ ಪ್ರವಾಸದಲ್ಲಿ ದೊರೆಯುವ ಬೋನಸ್.

ಕಳೆದ ಎರಡು ವರ್ಷಗಳಿಂದ ಕೊರೋನಾ ಸೋಂಕಿನ ಮಂಕು ಬಡಿದಿದ್ದ ಕಾರಣ ಪ್ರವಾಸಕ್ಕೆ ಸಂಚಾರ ಉಂಟಾಗಿತ್ತು. ಈ ವರ್ಷ ಬದುಕು ಸಹಜತೆಯತ್ತ ಮರಳಿದ ಕಾರಣ ಪ್ರವಾಸ ಕೂಡ ಬದುಕಿನ ಭಾಗವಾಗುತ್ತಿದೆ. ಬೇಸಿಗೆ ರಜೆಯೂ ಬಂದಿರುವ ಕಾರಣ ಪ್ರವಾಸಪ್ರಿಯರ ಆಸೆ ಗರಿಗೆದರಿದೆ. ಪ್ರವಾಸಕ್ಕೆ ಹೊರಡುವ ತರಾತುರಿಯೂ ನಡೆದಿದೆ.

ಹಾಗೆ ನೋಡಿದರೆ, ಪ್ರವಾಸ ಹೊರಡಲು ಬೇಸಿಗೆ

ರಜೆಗಿಂತ ಸೂಕ್ತವಾದ ಸಮಯ ವರ್ಷದ ಬೇರೆ ಯಾವ ಸಮಯದಲ್ಲೂ ಸಿಗಲಾರದು. ಹೊರಗಿನ ತಾಪಮಾನ ಎಷ್ಟೇ ಬಿರಿದ್ದರೂ ಪ್ರವಾಸದ ಖುಷಿಯ ಮಧ್ಯೆ ಅವೆಲ್ಲವೂ ಗೌಣ. ಬೇಸಿಗೆ ರಜದಲ್ಲಿ ಕೈಗೊಳ್ಳುವ ಪುಟ್ಟ ಪ್ರವಾಸವಾದರೂ ಮನೆಮಂದಿಗೆ ನೆಮ್ಮದಿ ತರುತ್ತದೆ. ಗಿರಿಧಾಮಗಳಿಗೆ ಭೇಟಿ, ಸಮುದ್ರ ವಿಹಾರ, ಚಾರಣ, ಹಿಮಾಲಯದ ಪ್ರೇಕ್ಷಣೀಯ ಭಾಗಗಳಿಗೆ ಭೇಟಿ... ಹೀಗೆ ಯಾವುದಾದರೂ ಸರಿ. ಪ್ರವಾಸ ಎಂದರೆ ಅದು ಮನಸೋಲ್ಲಾಸಕ್ಕೆ ಪೂರಕ.

ಈ ವರ್ಷದ ಬೇಸಿಗೆಯಲ್ಲಿ ಖಡಕ್ ಬಿಸಿಲು ಮೈಮನಗಳನ್ನು ಚುರುಗುಟ್ಟಿಸುತ್ತಿದೆ. ಆದರೂ ಪ್ರವಾಸಿಗಳಿಗೆ ಜನರನ್ನು ಕೈಬಿಡಲು ಕರೆಯುತ್ತಿವೆ. ಪ್ರವಾಸೋದ್ಯಮದಲ್ಲಿ ಬಿರುಸಿನ ಚಟುವಟಿಕೆಯೂ ಶುರುವಾಗಿದೆ. ಈ ಬಾರಿಯ ಬಿಸಿಲಿನ ಪ್ರಖರತೆಯನ್ನು ಕಂಡವರು ಜಲಧಾಮ, ಗಿರಿಧಾಮ, ತಂಪು ಇರುವ ರೆಸಾರ್ಟ್‌ಗಳು, ಸಮುದ್ರ ಹಾಗೂ ನದಿ ವಿಹಾರ, ಇತರೇ ವಾಟರ್ ಸ್ಪೋರ್ಟ್‌ನತ್ತ ಚಿತ್ತಹರಿಸಬಹುದು.

ಪ್ರವಾಸಕ್ಕೆ ತಯಾರಿ ಹೇಗಿರಬೇಕು?

ಪ್ರವಾಸ ಸ್ಥಳ ನಿಗದಿಯಾದ ಬಳಿಕ ಆ ಜಾಗದ

